



ಕಿರುಚಿತ್

ಇಬ್ಬರು ಅಂಥ-ಕಿವುಡೆ  
ಮಹಿಳೆಯರ ಭೇಟಿಯನ್ನು  
ಮನಸ್ಕಲುಕುವ ಹಾಗೆಯೀರು  
ತೋರಿಸುವ ಕಿರುಚಿತ್ವಿದು.  
ಈ ಭಾವುಕೆ ಸನ್ನಿವೇಶಗಳು  
ನಮ್ಮಲ್ಲಿ ಅನುಕಂಪ ಹುಟ್ಟಿಸುವ  
ಬದಲು, ಮೆಚ್ಚುಗೆ ಹುಟ್ಟಿಸುವ  
ಹಾಗೆ ಮಾಡುವುದೇ ಈ  
ಕಿರುಚಿತ್ರದ ಹೆಚ್ಚು ಗಾರಿಕೆ.

■ ಗಾರಿ

# ಎದೆಯ ದಸಿಗೂ ಮಿಗಿಲು ಭಾಷೆ ಇಹುದೇನು?

**ಭಾಷೆ** ಸಂವಹನದ ಮಾಡ್ಯಂತಿರ. ಭಾಷೆ ಇಲ್ಲದ, ಮಾತುಗಳೇ ಇಲ್ಲದ ಬದುಕನ್ನು ಉಹಿಸಿಕೊಳ್ಳುವುದೂ ನಮಗೆ ಅಣ್ಣು ಸುತ್ತಲಿನ ಜಗತ್ತು ನಮ್ಮ ಅರಿವಿಗೆ ಬರುವುದು, ಅದರ ಕುರಿತು ನಮ್ಮ ತಿಳಿವಳಿಕೆ ಹಂಚಿಕೊಳ್ಳುವುದು ಭಾವೆಯ ಮೂಲಕವೇ. ಹಾಗಾದರೆ ನಿಜಕ್ಕೂ ಭಾಷೆ, ಮಾತು, ಸುತ್ತಲಿನ ಜಗತ್ತಿನಲ್ಲಿ ಇದ್ದನಿಗಳು ಇವೆಲ್ಲವೂ ಇಲ್ಲದ ಸಂವಹನ ಸಾಧ್ಯೆ ಇಲ್ಲವೇ? ಹಾಗೆನ್ನು ಇದ್ದರೆ ಅದು ಹೇಗೆರಿಬಹುದು? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಎವುಮನ್ ಲ್ಯಾಕ್ ಮೇ ಎಂಬ ಕಿರುಚಿತ್ರದಲ್ಲಿ ಇದೆ.

ಇದನ್ನು ವ್ಯುತ್ಪಿದ್ಯಾಗಿ ಕಿರುಚಿತ್ರ ಎಂದು ಒಬ್ಬಿಕೊಳ್ಳುವುದೂ ಕವ್ವ. ಸಾಕ್ಷಾತ್ ಚಿತ್ರದಲ್ಕಣಗಳೂ ಧಾಳಾಗಿಯೇ ಕಾಣಿಸಿಕೊಳ್ಳುವ ಇದನ್ನು ಕಿರುಚಿತ್ರ ಮತ್ತು ಸಾಕ್ಷಾತ್ ಚಿತ್ರ ಎರಡೂ ಪ್ರಕಾರಗಳ ಕಿರಿಯಿಂದ ಕಟ್ಟಲಾಗಿದೆ.

ಡೆನಾಕ್ರಾನ ಅಂಥ, ಕಿವುಡೆ ಮಹಿಳೆ ಡೋಟೆ ಏರಿಕ್ಸ್‌ಸನ್. ಅವಳಿಗೆ ತನ್ನಂಥದೇ ಇನ್ನೊಂದು ಹೆಚ್ಚು ನೇಪಾಳದ ಪೋಣ್ಣುದಲ್ಲಿ ಇಡ್ಡಾಳೆ ಎಂಬ ಸುಧಿ ತಿಳಿಯತ್ತದೆ. ಅವಳನ್ನು ಒಮ್ಮೆ ಭೇಟಿ ಮಾಡಿ, ಅವಳು ಹೇಗೆ ಬದುಕುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೊರಡುತ್ತಾಳೆ. ಪೋಣ್ಣುದಲ್ಲಿ ಇರುವ ಅಂಥ, ಕಿವುಡೆ ಮುದುಕಿ ಬುಧಿ ಮಾಯಾ ಗುರುಂಗ್. ಡೋಟೆ ಮತ್ತು ಬುಧಿ ಭೇಟಿಯಾಗುವ ಸನ್ನವೇಶವೇ ಈ ಕಿರುಚಿತ್ರದ ಕೇಂದ್ರ. ಬಡತನ ಎದ್ದು ಕಾಣುವ ಬುಧಿ ಇರುವುದು ಅವಿಭಕ್ತ ಕುಟುಂಬದಲ್ಲಿ. ಪರಸ್ಪರ ನೋಡಿಕೊಳ್ಳಲಾಗಿ, ಮಾತು ಆಡಲಾಗಿ ಕೇಳಿಕೊಳ್ಳಲಾಗಿ ಆ



ಹೆಸರು: ಎ ವುಮನ್ ಲ್ಯಾಕ್ ಮೇ  
(ಡೆನಾಕ್ರಾನ್)

ಸಿದ್ರೇಕಣ, ಧಾರ್ಯಾಗ್ರಹಣ, ನಂಜಲನ, ದೃಷ್ಟಿ  
ವಿನಾಸ: ಇಸಾಬೆಲ್ ಮೋರ್ಲೆ ಹೊಂಡಿ  
ತಾರಾಗಳಿ: ಡೋಟೆ ಏರಿಕ್ಸ್‌ಸನ್, ಬುಧಿ  
ಮಾಯಾ ಗುರುಂಗ್

ಇಬ್ಬರೂ ಹಸ್ತವನ್ನು ಮುಟ್ಟಿಕೊಳ್ಳುವುದರ ಮೂಲಕವೇ ಸಂವಹಿಸಿಕೊಳ್ಳುವ ದೃಶ್ಯ ಹೃದಯಕಲಪವ ಹಾಗಿದೆ. ಸಂವಹನಕ್ಕೆ ಭಾವೆ ಅಥವಾ ಮಾತೊಂದೇ ಸಾಧನವೇ ಎಂಬ ಪ್ರಶ್ನೆಗೆ ಉತ್ತರದ ಹಾಗಿದೆ ಆ ದೃಶ್ಯ.

ಅಂದು ಡೋಟೆ, ಬುಧಿಯನ್ನು ಭೇಟಿಯಾಗಿ ಬಂದು ಹೊಳೆಲೊನಲ್ಲಿ ಉಳಿದುಕೊಳ್ಳುತ್ತಾಳೆ. ಅವತ್ತು ಅವಳಿಗೊಂದು ದುಷ್ಪಷ್ಟ ಬೀಳುತ್ತದೆ. ಅವಳ ಬದುಕಿನಲ್ಲಿ ಕಂಡ ಮೊದಲ ಸ್ವಷ್ಟ ಅದು. ಭೇಟಿಯಾಗಿ ಬಂದ ಬುಧಿಯ ಹೊಟ್ಟೆಯೋಳಗೆ ತಾನು ಇರುವ ಹಾಗೆ ಅವಳಿಗೆ ಸ್ವಷ್ಟವಾಗುತ್ತದೆ. ಅದನ್ನು ತನ್ನದೇ ಸನ್ನ ಭಾವಣೆಯಲ್ಲಿ ತನ್ನ ಜೊಗೆಗಾಗಿ ಅವಳ ವಿವರಸಲು ಯಾತ್ರಿಸಿದಂತಹ ನೋಲುತ್ತಾಳೆ. ‘ಆ ಹೆಗಾಸು ಈ ಜಗತ್ತಿನಲ್ಲಿ ಹೇಗೆ ಬದುಕುತ್ತಿದ್ದಾಳ್ಳೋ’ ಎಂದು ಸನ್ನಭಾವಯಲ್ಲಿ

ಹೇಳಿ ಕಣ್ಣೀರು ಹಾಕುತ್ತಾಳೆ. ಡೋಟೆ ಸ್ವಂತಃ ಅಂಥೆ, ಕಿವುಡೆ. ಆದರೆ ಅವಳಿಗೆ ಬುಧಿ ಈ ಜಗತ್ತಿನಲ್ಲಿ ಹೇಗೆ ಬದುಕುತ್ತಿದ್ದಾಳ್ಳೋ ಎಂಬ ಚರಪದಿಕೆ. ಆ ಚರಪದಿಕೆಯಲ್ಲಿಯೇ ತನ್ನ ನೋವೂ ಇದೆ.

ಆದರೆ ಇದಕ್ಕೆ ವಿರುದ್ಧವಾದ ಇನ್ನೊಂದು ದೃಶ್ಯದೊಂದಿಗೆ ಈ ಚಿತ್ರ ಕೊನೆಗೊಳ್ಳುತ್ತದೆ. ಅದು ಬುಧಿಯ ಮನೆಯ ಚಿತ್ರ. ಅಲ್ಲಿ ಕುಟುಂಬದ ಹೆಂಗಸರೆಲ್ಲ ಬಾಗಿಲ ಎದುರಿನ ಕಣ್ಣೀಯ ಮೇಲೆ ಕೂಡಿದ್ದಾರೆ. ಏನೇ ತಿನ್ನತ್ತಿದ್ದಾರೆ ಅಲ್ಲಿಗೆ ಬರುವ ಬುಧಿ ಎಲ್ಲರ ಮಧ್ಯದಲ್ಲಿ ಪುಳತ್ತೇಳುತ್ತಾಳೆ. ಅವಳ ಮುಖದಲ್ಲಿ ಕಿಂಚಿತ್ ವ್ಯಾಢಿಯಿಲ್ಲ. ಬೇಸರವಿಲ್ಲ. ತುಂಬು ಬದುಕನ್ನು ಬದುಕಿದವಳಿ ಸಂತ್ಯಾಗಿ ಎದ್ದು ಕಾಣುತ್ತಿದೆ. ಪಕ್ಕ ಕೂತವರ ಜೊತೆಯಲ್ಲಿ ಅಂಗಿಕ ಭಾವಣೆಯಲ್ಲಿ ಮಾತಾದುತ್ತ, ಚಟುಾಕಿ ಹಾರಿಸಿಕ್ಕು ಅವರ ಜೊತೆ ತಾನೂ ಕಾಳು ತಿನ್ನತ್ತ, ಆ ಕುಟುಂಬದಲ್ಲಿ ಒಬ್ಬಳಾಗಿದ್ದಾಳೆ. ಇಲ್ಲದಿರುವುದರ ಕುರಿತ ನೋವಿಗಿಂತ ಇರುವುದರ ಕುರಿತ ಸಾರ್ಥಕಭಾವವೇ ಅವಳಿಲ್ಲದೆ. ಬದುಕಿನ ಗಿಡದಲ್ಲಿ ಮೂಡಿದ ಪಕ್ಕ ಫಲದ ಹಾಗೆ ಕಾಳಿವ ಅವಳ ಶ್ರವ್ಯ ಮುಖ ಬಹುಕಾಲ ನೆನಷಿನಲ್ಲಿ ಉಳಿದ್ದಿದ್ದಾನ್ನೇ ಕಂಡು, ಅನುಕಂಪ ಪಡುವ ನಮ್ಮ ಮನಸ್ಸಿಗೆ ತಿಂದು ಕುರಿತು ಜಿಗುಬ್ಬೆಯೂ ಹುಟ್ಟುತ್ತದೆ.



ಈ ಕಿರುಚಿತ್ ವೀಳೆಗೆ ಹೆಚ್ಚಿಸಿ  
[bit.ly/2QPQy2N](http://bit.ly/2QPQy2N)  
ಹೊಂಡಿ/ಕ್ರೂಪಾರ್ ಹೋಡ್  
ನ್ಯಾಂನ್ ಮಾಡಿ.